



REF:INABB:STATUT:LODR:REGU 30

May 25, 2022

BSE Limited  
P.J. Towers  
Dalal Street  
Mumbai 400 001  
**(Attn: DCS – CRD)**

National Stock Exchange of India Limited  
Exchange Plaza, 5<sup>th</sup> Floor  
Plot No. C/1, G Block  
Bandra-Kurla Complex, Bandra (E)  
Mumbai 400 051

Attn: Listing Dept.

Dear Sirs

Sub: Postal Ballot Notice – Newspaper advertisement  
Ref: BSE - 500002/NSE - ABB

---

In Compliance with Regulation 30 and 47 of the SEBI (Listing Obligations and Disclosure Requirements) Regulations, 2015, we enclose herewith copies of the public notice with respect to Postal Ballot Notice and e-Voting information published by the Company on May 25, 2022 in Financial Express (English) and Vijaya Karnataka (Kannada).

Kindly take note of the above in your records.

For ABB India Limited

Trivikram Guda  
Company Secretary & Compliance Officer

Encl: as above



**Mangalore SEZ Limited**  
Mangalore Special Economic Zone, Sy.No. 168-3A, Plot No. U1  
Administrative Building, Baige Village, Mangalore - 574 142  
Dakshina Kannada, Karnataka

**Invitation for Bids**  
24.05.2022

Mangalore SEZ Limited (MSEZL) invites tenders from eligible bidders for the following work through e-tendering:

S.No	Contract Package No	Name of Work	Proposal due date
1.	MSEZL/Solar PV/ Roof Top/2022	Design, supply, installation, testing and commissioning of 4 MWp grid tied rooftop mounted Solar PV Power plant including operation & maintenance and supply of power to MSEZL for 25 years on fixed tariff basis through third party owned model.	22.06.2022

Please refer website [www.tenderwizard.com/MSEZ](http://www.tenderwizard.com/MSEZ) and [www.mangaloresez.com](http://www.mangaloresez.com) for further details.  
Sd/- Chief Executive Officer  
Mangalore SEZ Ltd, Mangalore

**WELCAST STEELS LIMITED**  
CIN: L27104GJ1972PLC085827  
Regd. Office: 115-116, G.V.M.M. Estate, Odhav Road, Ahmedabad 382 415  
Ph. 079-22901078 Fax: 079-22901077;  
Website: [www.welcaststeels.com](http://www.welcaststeels.com), Email: [info@welcaststeels.com](mailto:info@welcaststeels.com)

**Audited Financial Results for the Quarter Year ended 31st March 2022**

Sr No.	Particulars	Quarter Ended		Year Ended	
		31.03.2022	31.03.2021	31.03.2022	31.03.2021
		(Audited)	(Audited)	(Audited)	(Audited)
1.	Total Income from operations	2,280.94	2,469.52	8,597.02	9,795.41
2.	Net Profit/(Loss) for the period (before Tax, Exceptional and/or Extraordinary items)	3.47	(120.90)	(53.77)	(140.20)
3.	Net Profit/(Loss) for the period before tax (after Exceptional and/or Extraordinary items)	3.47	(120.90)	(53.77)	(140.20)
4.	Net Profit/(Loss) for the period after tax (after Exceptional and/or Extraordinary items)	3.47	(120.90)	(53.77)	(140.20)
5.	Total Comprehensive Income for the period (Comprising Profit/(Loss) for the period (after tax) and Other Comprehensive Income (after tax))	33.66	(106.91)	(23.80)	(165.91)
6.	Equity Share Capital	63.82	63.82	63.82	63.82
7.	Reserves (excluding Revaluation Reserve) as shown in the Audited Balance Sheet of the previous year		3188.39	3212.19	
8.	Earnings Per Share (EPS) (of ₹ 10/- each) (for continuing and discontinued operations)				
	a. Basic & Diluted EPS before Extra ordinary items (in ₹)	1.59	(19.46)	(7.70)	(28.52)
	b. Basic & Diluted EPS after Extra ordinary items (in ₹)	1.59	(19.46)	(7.70)	(28.52)

Note: The above is an extract of the detailed format of Financial Results for the Quarter/Year ended March 31, 2022 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The Full format of the Financial Results for the Quarter/Year ended March 31, 2022 are available on the Stock Exchange website ([www.bseindia.com](http://www.bseindia.com)) and Company's website ([www.welcaststeels.com](http://www.welcaststeels.com))

By Order of Board of Directors  
For Welcast Steels Limited  
Sd/-  
(D.P.Dhanuka)  
Chairman  
DIN:00168198

Place: Bengaluru  
Date: 23.05.2022

**BHARAT DYNAMICS LIMITED**  
(A Government of India Enterprise)  
MINISTRY OF DEFENCE  
GACHIBOWLI, HYDERABAD-500 032.

Ref: BDL/CC/OT/GT/003/2022-23 Dt: 25.05.2022

**e-PROCUREMENT ABRIDGE TENDER NOTICE**

**Inviting Indigenous Competitive Bidding**

Sl.No.	Tender ID	Description
1	64447	Supply of Medicines to all units of BDL.
2	64443	Procurement of I/D (intermediate/Depot) LEVEL TESTER-BDL-BHANUR UNIT

Please visit website <https://bdltenders.abcpocure.com> for further details. Bids should be submitted online only. "Corrigendum if any shall be issued through our e-portal only and not in Newspapers"

Deputy General Manager (Corp Comm)

**Bilcare Limited**  
Regd. Office : 1028, Shirol, Pune 410505.Tel : +91 2135 647300 Fax : +91 2135 224068  
Email: investor@bilcare.com Website: [www.bilcare.com](http://www.bilcare.com) CIN : L28939PN1987PLC043953

**Extract of Consolidated Financial Results (Audited) for the quarter and year ended March 31, 2022**  
(₹ in Crores, except per share data)

Sr. No.	Particulars	Quarter Ended		Year Ended	
		31 March 2022	31 March 2021	31 March 2022	31 March 2021
		(Audited)	(Audited)	(Audited)	(Audited)
1.	Total Income from Operations	264.39	186.52	859.28	641.11
2.	Net Profit / (Loss) for the period (before Tax, Exceptional and/or Extraordinary items)	1.06	(11.43)	(33.18)	(51.76)
3.	Net Profit / (Loss) for the period before Tax (after Exceptional and/or Extraordinary items)	(2.51)	15.37	(4.23)	(24.96)
4.	Net Profit / (Loss) for the period after Tax (after Exceptional and/or Extraordinary items)	(3.47)	15.29	(4.36)	(11.17)
5.	Total Comprehensive Income for the period (Comprising Profit / (Loss) for the period (after tax) and Other Comprehensive Income)	(2.53)	15.58	(2.85)	(11.97)
6.	Equity Share Capital	23.55	23.55	23.55	23.55
7.	Earnings Per Share (before and after extraordinary items) (of ₹10/- each)				
	a. Basic	(2.48)	4.96	(5.35)	(8.95)
	b. Diluted	(2.48)	4.96	(5.35)	(8.95)

**Key Standalone Financial Information**  
(₹ In Crores)

Sr. No.	Particulars	Quarter Ended		Year Ended	
		31 March 2022	31 March 2021	31 March 2022	31 March 2021
		(Audited)	(Audited)	(Audited)	(Audited)
1.	Total Income from Operations	139.03	90.03	445.29	318.39
2.	Profit/(Loss) Before Tax	(9.07)	33.92	(23.53)	(17.62)
3.	Profit/(Loss) After Tax	(7.94)	35.57	(17.77)	1.77

Note: 1. The above is an extract of the detailed format of the quarter and year ended audited financial results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the quarter and year ended audited financial results are available on the Stock Exchange website - [www.bseindia.com](http://www.bseindia.com) and on the Company's website - [www.bilcare.com](http://www.bilcare.com).  
2. Previous periods' figures have been re-grouped / re-classified wherever necessary.  
3. The above audited financial results have been reviewed by the Audit Committee and approved by the Board of Directors of the Company at their respective meetings held on May 23, 2022.

Place : Pune  
Date : May 23, 2022

For Bilcare Limited  
Mohan H. Bhandari  
Managing Director

**Rajasthan State Mines & Minerals Limited**  
(A Government of Rajasthan Enterprise), Corporate Office-4, Meera Marg,  
Udaipur (Raj)-313001 Phone-0294-2428743,2428764-67 Fax: 0294-2428766,  
Email: mktgco.rsmm@rajasthan.gov.in, rsmm@phosphate@gmail.com

RSMM/CO/MKT/2022-23/63 Date :- 24/05/2022

**EXPRESSION OF INTEREST FOR MINES DEVELOPMENT & MINING OPERATION FROM UNROI I & II LIMESTONE MINES, JAISALMER**

RSMM is inviting Expression of Interest (EOI) extending an opportunity to parties interested in entering into an agreement for Mines Development & Mining Operation for the production of different sized SMS Grade Limestone gitti from Unroi- I, Unroi- II & Khuiyala- I SMS Grade Limestone Mines Sub Tehsil Ramgarh, Tehsil Sam (old Tehsil Jaisalmer), District Jaisalmer. Interested parties may visit our web site [www.rsmm.com](http://www.rsmm.com) for details and submit their proposal to the undersigned.  
Raj.Samwad/C/22/2279 GGM (Centralized Marketing)

**जयपुर सिटी ट्रांसपोर्ट सर्विसेज लिमिटेड, जयपुर**  
(राजस्थान सरकार का उपक्रम)  
ऑफिस: द्वितीय तल, पुराना महिला हॉस्टल, पुलिस मुख्यालय के पास, लालकोठी, जयपुर-15  
दूरभाष : 0141-2744562, 2744776. Website: [transport.rajasthan.gov.in/jctsl](http://transport.rajasthan.gov.in/jctsl)  
Email: [jctsl.bus@gmail.com](mailto:jctsl.bus@gmail.com)

क्रमांक: प्रनि/जेसीटीएसएल/2022-23/डी-4453 दिनांक: 20/05/2022  
-: कायल्य आवेश :-  
जेसीटीएसएल के बस क्यू शैल्टर्स पर विज्ञापन व रखरखाव हेतु जारी बिड नं. 04/2021-22 (UBN NO. JCT2122SLOB00006) में बोली प्रस्तुत करने की अन्तिम दिनांक 20.05.2022 तक कोई बोली प्राप्त नहीं होने के कारण उक्त बिड में बोली प्रस्तुत करने की अन्तिम दिनांक 20.07.2022 समान 02.00 बजे तक बढ़ाई जाती है।  
राज.संवाद / सी / 22 / 2277 मुख्य वित्तीय अधिकारी

**SUMEDHA FISCAL SERVICES LIMITED**  
CIN: L70101WB1989PLC057465  
Regd. & Corp. Office: 6A, Geetanjali, 8B Middleton Street, Kolkata - 700 071  
Tel: (033) 2229 8936/6758/3237/4473; Fax: (033) 2226 4140/2265 5830  
Email: investors@sumedhafiscal.com; Website: [www.sumedhafiscal.com](http://www.sumedhafiscal.com)

**Extract of Statement of Consolidated Audited Financial Results for the Quarter and Year Ended 31.03.2022**  
(Rs. in Lakhs)

Particulars	Quarter ended 31.03.2022		Quarter ended 31.12.2021		Quarter ended 31.03.2021		Year Ended 31.03.2022		Year Ended 31.03.2021	
	Audited	Unaudited	Audited	Unaudited	Audited	Audited	Audited	Audited	Audited	Audited
Total Income from Operation (net)	1556.88	1467.24	708.53	708.53	5672.60	2002.00				
Net Profit/(Loss) for the period (before Tax, Exceptional and/or Extraordinary items)	86.51	(4.19)	105.12	469.04	975.80					
Net Profit/(Loss) for the period before Tax (after Exceptional and/or Extraordinary items)	86.51	(4.19)	105.12	469.04	975.80					
Net Profit/(Loss) for the period (after Tax, Exceptional and/or Extraordinary items)	36.99	(43.89)	74.75	265.30	845.72					
Minority Interest	-	-	-	-	-	-				
Share of profit / (Loss) of Associates	(4.49)	42.79	(9.86)	40.80	19.81					
Total Comprehensive Income for the period (comprising Profit/(Loss) for the period (after Tax) and other comprehensive Income ( after Tax))	144.53	(1.96)	96.58	418.36	898.69					
Equity Share Capital	798.44	798.44	798.44	798.44	798.44					
Reserves (excluding Revaluation Reserves as per Ind-AS.)	-	-	-	4232.67	3894.15					
Earnings pe share of Rs.10/- each										
(a) Basic (Rs.)	0.41	(0.02)	0.81	3.83	10.84					
(b) Diluted (Rs.)	0.41	(0.02)	0.81	3.83	10.84					

Note: 1. Information on Standalone Financial Results : (Rs. in Lakhs)

Particulars	Quarter ended 31.03.2022		Quarter ended 31.12.2021		Quarter ended 31.03.2021		Year Ended 31.03.2022		Year Ended 31.03.2021	
	Audited	Unaudited	Audited	Unaudited	Audited	Audited	Audited	Audited	Audited	Audited
1. Turnover	1555.50	1464.70	706.23	5663.62	1993.17					
2. Profit/(Loss) before tax	85.48	(8.76)	101.31	454.82	959.22					
3. Profit/(Loss) after tax	42.71	(47.60)	72.65	259.87	833.02					

2. The full format of the Quarterly Financial Results are available on the website of the Stock Exchange ([www.bseindia.com](http://www.bseindia.com)) and on the Company's Website ([www.sumedhafiscal.com](http://www.sumedhafiscal.com)).  
3. The above results have been reviewed by the Audit Committee and approved by the Board of Directors of the Company, at their Meetings held on 23rd May, 2022.  
4. The Company has adopted NBFC Indian Accounting Standards (IND AS) as per schedule III Div. III notified by the Ministry of Corporate Affairs. Accordingly the Financial Results (Standalone/consolidated) for the Quarter ended on 31st March, 2022 are in compliance with NBFC Format and other accounting principles generally accepted in India and the results for comparative quarter ended on 31st December, 2021, are also compliant with IND -AS NBFC format.  
5. The Board of Directors has recommended a Dividend of Re. 1/- per share (Face Value Rs. 10/- each) (previous year Re. 1/- per share) for the year ended 31-Mar-22 subject to approval by shareholders at the ensuing 33rd Annual General Meeting.  
6. Previous period figures have been regrouped/ rearranged wherever found necessary to compare with the current period.

For and on behalf of the Board of Directors  
Bhawani Sankar Rathi  
Wholtime Director  
DIN : 00028499

Place: Mumbai  
Date : 23rd May, 2022

## NOTICE

## Declaration of Dividend:

Notice is hereby given that the Board of Directors of IDFC AMC Trustee Company Limited (Trustee to IDFC Mutual Fund) has approved the declaration of the following dividend under the Income Distribution cum capital withdrawal option (IDCW option) of the Scheme(s) / Plan(s), subject to availability of \*distributable surplus, with the Record Date as \*Monday, May 30, 2022.

Scheme(s) Name	Plan(s)	Option(s)	Quantum of Dividend* (Rs. per Unit)	NAV (in Rs.) Per Unit as on May 23, 2022
IDFC Regular Savings Fund	Regular	IDCW	0.0386	13.2899
IDFC Regular Savings Fund	Direct	IDCW	0.0426	14.6689
IDFC Arbitrage Fund	Regular	Monthly IDCW	0.0378	12.9581
IDFC Arbitrage Fund	Direct	Monthly IDCW	0.0399	13.6797
IDFC Equity Savings Fund	Regular	Monthly IDCW	0.04	13.84
IDFC Equity Savings Fund	Direct	Monthly IDCW	0.04	14.86

Face Value per unit is Rs. 10/-.

\* TDS and other statutory levies (if any) shall be levied on the amount received by the investor. Considering the volatile nature of markets, Trustee reserves the right to restrict the quantum of dividend upto the per unit distributable surplus available on the Record Date in case of fall in market.

# If in any case the Record Date falls on a non-business day, the immediately following business day shall be deemed to be the Record Date. All investors whose names appear in the register of unit holders of the above mentioned Scheme(s)/Plan(s)/Option(s) as on the close of the record date will be eligible to receive the dividend.

**Pursuant to the payment of dividend, NAV of the Scheme(s)/Plan(s)/Option(s) will fall to the extent of payout and statutory levy (if any).**

Date: May 24, 2022

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

## ABB India Limited

CIN: L32202KA1949PLC032923

Registered Office: Disha - 3<sup>rd</sup> Floor, Plot No. 5 & 6, 2<sup>nd</sup> Stage, Peenya Industrial Area IV, Peenya, Bengaluru - 560 058

Phone: +91 80 22949151, E-mail: [investor.helpdesk@in.abb.com](mailto:investor.helpdesk@in.abb.com), Website: [www.abb.co.in](http://www.abb.co.in)

## NOTICE OF POSTAL BALLOT

Notice is hereby given pursuant to the provisions of Section 110 and all other applicable provisions, if any, of the Companies Act, 2013 (the "Act"), read with Rule 22 of the Companies (Management and Administration) Rules, 2014 (including any statutory amendment(s), modification(s) or re-enactment(s) thereof for the time being in force, and as amended from time to time) and in accordance with the guidelines prescribed by the Ministry of Corporate Affairs ("the MCA") for holding general meetings / conducting postal ballot through e-voting vide General Circular Nos. 14/ 2020 dated April 8, 2020; 17/2020 dated April 13, 2020; 22/2020 dated June 15, 2020; 33/2020 dated September 28, 2020; 39/2020 dated December 31, 2020; 10/2021 dated June 23, 2021; 20/2021 dated December 8, 2021 and General Circular No. 3/2022 dated May 5, 2022 (MCA Circulars), in relation to "Clarification on passing of ordinary and special resolutions by companies under the Companies Act, 2013 and the rules made thereunder on account of the ongoing COVID - 19 pandemic issued by the Ministry of Corporate Affairs, Government of India and the SEBI (Listing Obligations and Disclosure Requirements) Regulations, 2015 ("the Listing Regulations"), Secretarial Standard - 2 issued by the Institute of Company Secretaries of India and other applicable laws and regulations, if any, that the resolutions appended below are proposed for the approval of the Members of ABB India Limited ("the Company") to be passed as an Ordinary/ a Special Resolution by way of Postal Ballot through electronic voting ("Postal Ballot").

Sl. No.	Description of Resolution	Type of Resolution
1.	Appointment of Mr. Adrian Guggisberg (DIN: 09590850) as a Director (Non-executive and Non-independent) of the Company with effect from May 6, 2022	Ordinary
2.	Appointment of Ms. Monica Widhani (DIN: 07674403) as an Independent Director of the Company to hold office for a term of three (3) consecutive years with effect from May 6, 2022	Special

In terms of the MCA Circulars, the Company has sent the Postal Ballot Notice along with Statement setting out Material Facts, in electronic form (e-mail), on Tuesday, May 24, 2022, to the Members of the Company as on Friday, May 20, 2022 (Cut-Off Date), who have registered their e-mail address with the Company (in respect of shares held by them in physical form) or with their Depository Participants (in respect of shares held by them in dematerialized form) and made available to the Company by the respective Depositories. The hard copy of the Postal Ballot Notice along with postal ballot forms and pre-paid business reply envelope will not be sent to the members for the postal ballot, in accordance with the relaxation granted under the MCA Circulars. The Communication of assent or dissent of the members would take place only through the remote e-voting system.

The Postal Ballot Notice can also be downloaded from the Company's website at [https://abb.co.in/investors-website-of-KFIN-Technologies-Limited-Registrar-and-Share-Transfer-Agent-\(KFIN\)-at-https://evoting.kfintech.com/public/Downloads.aspx](https://abb.co.in/investors-website-of-KFIN-Technologies-Limited-Registrar-and-Share-Transfer-Agent-(KFIN)-at-https://evoting.kfintech.com/public/Downloads.aspx) and also on the websites of the Stock Exchanges where the shares of the Company have been listed viz., BSE Limited - [www.bseindia.com](http://www.bseindia.com) and National Stock Exchange of India Limited - [www.nseindia.com](http://www.nseindia.com).

The Members whose E-mail address is not registered with the KFIN / Depository Participant(s), are required to visit the link: <https://ris.kfintech.com/clientservices/postalballot/> for temporary registration of E-mail address to receive Postal Ballot Notice, and e-voting user ID and password by E-mail. For detailed procedure for registering the E-mail address and for receipt of e-voting user ID and password and for the manner of voting through the remote e-voting, the Members are requested to refer the Postal Ballot Notice available on the aforesaid websites.

Voting rights shall be reckoned on the paid-up value of equity shares registered in the name of Members as on May 20, 2022. A person who is not a Member on the date of sending Postal Ballot Notice in electronic form (e-mail) shall treat this notice for information purposes only.

Members are requested to note that the voting on the business specified in the Notice will commence at 9.00 a.m. (IST) on Wednesday, May 25, 2022 and will end at 5.00 p.m. (IST) on Thursday, June 23 2022. The e-voting module will be disabled for voting thereafter. Once the vote on a resolution is cast by a member, the member shall not be allowed to change it subsequently.

The Company has engaged the services of KFIN for providing e-voting facility to all its Members. Further, the Company has appointed Mr. S Kannan, (Membership No. FCS 6261 / CP No. PCS 13016), Practicing Company Secretary, Bengaluru and in his absence, Mr. B L Vinay, Practicing Company Secretary, Bengaluru, (Membership No. A26638 and CP No. PCS 10760) as Scrutiniser to the Postal Ballot process.

To understand the process of Remote e-voting, members are requested to go through the notes to the Postal Ballot Notice or refer to the FAQs at <https://evoting.kfintech.com/public/Faq.aspx>. For any grievance or query, Members may write to the Company Secretary at the registered email id [investor.helpdesk@in.abb.com](mailto:investor.helpdesk@in.abb.com) or contact Ms. C Shobha Anand, Deputy Vice President, KFIN Technologies Limited, Registrar and Share Transfer Agents on toll-free number 1-800-309-4001 or by email at [shobha.anand@kfintech.com](mailto:shobha.anand@kfintech.com) or [evoting@kfintech.com](mailto:evoting@kfintech.com).

The results of the voting by Postal Ballot (along with Scrutiniser's report) will be announced by the Chairman or any other person authorized by him in writing, on or before 5 pm on Saturday, June 25, 2022 at the Registered Office of the Company and will also be displayed on the website of the Company <https://abb.co.in/investors> besides being communicated to the Stock Exchanges, Depositories and Share Transfer Agent, KFIN.

By Order of the Board  
For ABB India Limited

Trivikram Guda  
Company Secretary  
ACS-17685

Bengaluru, May 24, 2022

**ABB**

**Xchanging Solutions Limited**  
Registered Office : Kalyani Tech Park - Survey No 1, 6 & 24  
Kundanahalli Village, K R Puram Hobli, Bengaluru - 560 066, Karnataka, India  
CIN: L72200KA2002PLC030072  
Tel.: +91 8043640000  
Email: [compliance@xchanging.com](mailto:compliance@xchanging.com) Website: [www.dxc.com](http://www.dxc.com)

**Extract of Consolidated financial results for the quarter and year ended 31/03/2022**  
(Rs. in lakhs except for per share data)

Particulars	Quarter ended 31/03/2022	Quarter ended 31/12/2021	Corresponding quarter ended 31/03/2021	Year ended 31/03/2022	Year ended 31/03/2021
	(Refer note 1)	(Unaudited)	(Refer note 1)	(Audited)	(Audited)
Total income from operations	4,708	4,501	5,014	18,284	21,167
Net Profit for the period before tax	1,593	1,576	1,438	6,087	6,967
Net Profit for the period after tax	1,107	1,207	1,389	5,257	6,244
Total Comprehensive Income (After tax) for the period	1,404	1,256	1,342	5,776	5,959
Paid up equity share capital (Face value per share Rs 10/-, fully paid)	11,140	11,140	11,140	11,140	11,140
Other Equity (excluding Revaluation Reserve)	-	-	-	50,205	44,429
Earnings per Equity Share (Face value of Rs.10 each) (not annualised for the quarters)					
Basic- In Rs.	0.99	1.08	1.25	4.72	5.60
Diluted- In Rs.	0.99	1.08	1.25	4.72	5.60



